

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಕಣ್ಣೋರ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

॥ ಕಣ್ಕೋರ ॥

ತಿರುಚ್ಚೇಱ್ಱೈ

‡ಕಣ್ ಶೋರ ವೆಂಗುರುದಿ ವಂದಿಱೈಯ *
ವೆಂದಱಲ್ ಪೋಲ್ ಕೂಂದಲಾಳೈ *
ಮಣ್ ಶೇರ ಮುಲೈಯುಂಡ ಮಾ ಮದಲಾಯ್ ! *
ವಾನವರ್ ತಂ ಕೋವೇ ! ಎನ್ನು *
ವಿಣ್ ಶೇರುಂ ಇಳನ್ ತಿಂಗಳ್ ಅಗಡುರಿಂಜು *
ಮಣಿ ಮಾಡ ಮಲ್ಲು * ಶೆಲ್ವ -
ತ್ತಣ್ ಶೇಱ್ಱೈ ಎಂಬ್ಬೆರುಮಾರ್ ತಾಳ್ ತೋಱುವಾರ್
ಕಾಣ್ಱೈ * ಎನ್ ತಲೈ ಮೇಲಾರೇ (೧)

ಅಮ್ಮುರುವ ವರಿ ನೆಡುಂಗಣ್ * ಅಲರ್ ಮುಗಲೈ
ವರೈಯಗಲತ್ತಮರ್ಂದು * ಮಲ್ಲಲ್
ಕೊಮ್ಮುರುವ ವಿಳಂಗನಿಮೇಲ್ * ಇಳಂಗನ್ನು
ಕೊಂಡೆಱಿಂದ ಕೂತ್ತರ್ ಪೋಲಾಂ *
ವಪ್ಪುಲರುಂ ತಣ್ ಶೋಲೈ * ವಣ್ ಶೇಱ್ಱೈ
ವಾರ್ ಉಂದು ಕೋಯಿಲ್ ಮೇಯ *
ಎಂಬ್ಬೆರುಮಾರ್ ತಾಳ್ ತೋಱುವಾರ್ * ಎಪ್ಪೊಱುದುಂ
ಎನ್ ಮನತ್ತೇ ಇರುಕ್ಕಿನ್ನಾರೇ (೨)

ಮೀದೋಡಿ ವಾಳ್ ಎಯಿಱು ಮಿನ್ನಿಲಗ *
ಮುನ್ ವಿಲಗುಂ ಉರುವಿನಾಳೈ *

Attention: Please note that the letters ಱಿ and ಱಿ denote ್ಱ and ್ಱ respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ಱ್ಱ್ರ and ಱ್ಱ್ರೈ, respectively.

ಕಾದೋಡು ಕೋಡಿ ಮೂಕ್ಕನ್ನುಡ್ ಅಱುತ್ತ *
 ಕೈತ್ತಲತ್ತಾ ! ಎನ್ನು ನಿನ್ನು *
 ತಾದೋಡು ವಂಡಲಮ್ಬಂ * ತಣ್ ಶೇಱ್ಱೈ
 ಎಮ್ಮೆರುಮಾರ್ ತಾಳೈಯೇತ್ತಿ *
 ಪೋದೋಡು ಪುನಲ್ ತೂವುಂ ಪುಣ್ಣಿಯರೇ *
 ವಿಣ್ಣವರ್ತಿ ಪೋಲಿಗಿನ್ನಾರೇ (೩)

ತೇರ್ ಆಳುಂ ವಾಳ್ ಅರಕ್ಕ * ತೆನ್ನಿಲಂಗೈ
 ವೆಂಜಮತ್ತು ಪೊನ್ನಿ ವೀಱಿ *
 ಪೋರ್ ಆಳುಂ ಶಿಲೈಯದನಾಲ್ * ಪೊರು ಕಣೈಗಳ್
 ಪೋಕ್ಕುವಿತ್ತಾಯ್ ! ಎನ್ನು * ನಾಳುಂ
 ತಾರ್ ಆಳುಂ ವರೈ ಮಾರ್ಬರ್ * ತಣ್ ಶೇಱ್ಱೈ
 ಎಮ್ಮೆರುಮಾರ್ ಉಮ್ಮರ್ ಆಳುಂ *
 ಪೇರಾಳರ್ ಪೇರ್ ಓದುಂ ಪೆರಿಯೋರೈ *
 ಒರುಗಾಲುಂ ಪಿರಿಗಿಲೇನೇ (೪)

ವಂದಿಕ್ಕುಂ ಮಱ್ಱಿವಕ್ಕುಂ * ಮಾಶುಡಮ್ಮಿಲ್
 ವಲ್ಲಮಣರ್ ತಮಕ್ಕುಂ ಅಲ್ಲೇ *
 ಮುಂದಿ ಚೆನ್ನರಿಯುರುವಾಯ್ * ಇರಣಿಯನೈ
 ಮುರಣ್ ಅಱಿತ್ತ ಮುದಲ್ವಕ್ಕಲ್ಲಾಲ್ *
 ಶಂದ ಪ್ಪೂ ಮಲರ್ ಚೋಲೈ * ತಣ್ ಶೇಱ್ಱೈ
 ಎಮ್ಮೆರುಮಾರ್ ತಾಳೈ * ನಾಳುಂ
 ಶಿಂದಿಪ್ಪಾಕ್ಕೇ ಉಳ್ಳಂ ತೇ ಊಱಿ *
 ಎಪ್ಪೊಱುದುಂ ತಿತ್ತಿಕ್ಕುಮೇ (೫)

ಪಂಡೇನಮಾಯ್ ಉಲಗೈ ಅನ್ನಿಡಂದ *
 ಪಣ್ಣಾಳಾ ! ಎನ್ನು ನಿನ್ನು *
 ತೊಂಡಾನೇ ತಿರುವಡಿಯೇ ತುಣೈಯಲ್ಲಾಲ್ *
 ತುಣೈಯಿಲೇ ಶೋಲ್ಲುಗಿನ್ನೇ *
 ವಂಡೇಂದುಂ ಮಲರ್ ಪ್ಪುಱಿವಿಲ್ * ವಣ್ ಶೇಱ್ಱೈ
 ಎಮ್ಮೆರುಮಾರ್ ಅಡಿಯಾರ್ ತಮ್ಮೈ *

ಕಂಡೇನುಕ್ಕಿದು ಕಾಣೇರ್ * ಎೞ ನೆಂಜುಂ
ಕಣ್ಣೆಣ್ಣೆಯುಂ ಕಳಿಕ್ಕುಂ ಆಱಿ (೬)

ಪೈ ವಿರಿಯುಂ ವರಿಯರವಿಲ್ * ಪಡು ಕಡಲುಳ್
ತುಯಿಲ್ ಅಮರ್ಂದ ಪಣ್ಣಾ ! ಎನ್ನುಂ *
ಮೈ ವಿರಿಯುಂ ಮಣಿ ವರೈ ಪೋಲ್ * ಮಾಯವನೇ !
ಎನ್ನೆನ್ನುಂ ವಂಡಾರ್ ನೀಲಂ *
ಶೆಯ್ ವಿರಿಯುಂ ತಣ್ ಶೇಱೈ ಎಮ್ಮೆರುಮಾರ್ *
ತಿರುವಡಿಯೈ ಚ್ಚಿಂದಿತ್ತೇಱ್ಱು * ಎೞ
ಐಯಱಿವುಂ ಕೊಂಡಾನುಕ್ಕು * ಆಳ್ ಆನಾರ್
ಕ್ಕಾಳಾಂ ಎೞ ಅನ್ನು ತಾನೇ (೭)

ಉಣ್ಣಾದು ವೆಂಗೂಱುಂ * ಓವಾದ
ಪಾವಂಗಳ್ ಶೇರಾ * ಮೇಲೈ
ವಿಣ್ಣೋರುಂ ಮಣ್ಣೋರುಂ ವಂದಿಱೈಂಜುಂ *
ಮೇ ತಳಿರ್ ಪೋಲ್ ಅಡಿಯಿನಾನ್ನೈ *
ಪಣ್ಣಾರ ವಂಡಿಯಮ್ಮುಂ ಪೈಂ ಪೋಱಿಲ್ ಶೂಱ್ *
ತಣ್ ಶೇಱೈ ಅಮ್ಮಾರ್ ತನ್ನೈ *
ಕಣ್ಣಾರ ಕ್ಕಂಡುರುಗಿ * ಕೈಯಾರ
ತ್ತೊಱುವಾರೈ ಕ್ಕರುದುಂಗಾಲೇ (೮)

ಕಳ್ಳತ್ತೇ ಪೋಯ್ಯಗತ್ತೇ ಆದಲಾಲ್ *
ಪೋದೊರುಗಾಲ್ ಕವಲೈ ಎನ್ನುಂ *
ವೆಳ್ಳತ್ತೇಱ್ಱುನ್ನೋಲೋ * ವಿಳೈ ವಯಲುಳ್
ಕರು ನೀಲಂ ಕಳ್ಳೈಱಾರ್ ತಾಳಾಲ್
ತಳ್ಳ * ತೇ ಮಣ ನಾಱುಂ * ತಣ್ ಶೇಱೈ
ಎಮ್ಮೆರುಮಾರ್ ತಾಳೈ * ನಾಳುಂ
ಉಳ್ಳತ್ತೇ ವೈಪ್ಪಾರುಕ್ಕಿದು ಕಾಣೇರ್ *
ಎನ್ನುಳ್ಳಂ ಉರುಗುಂ ಆಱಿ (೯)

‡ಪೂ ಮಾಣ್ ಶೇರ್ ಕರುಂಗುಱಲಾರ್ ಪೋಲ್ ನಡಂದು *
 ವಯಲ್ ನಿನ್ಱ ಪೆಡೈಯೋಡು * ಅನ್ನಂ
 ತೇಮಾವಿ ಇನ್ನಿಱಿಲಿಲ್ ಕಣ್ ತುಯಿಲುಂ *
 ತಣ್ ಶೇಱೈ ಅಮ್ಮಾನ್ ತನ್ನೈ *
 ವಾ ಮಾನ್ ತೇರ್ ಪ್ಪರಗಾಲ್ * ಕಲಿಗನ್ನಿ
 ಒಲಿಮಾಲೈ ಕೊಂಡು ತೊಂಡೀರ್ *
 ತೂ ಮಾನ್ ಶೇರ್ ಪೊನ್ನಡಿಮೇಲ್ ಶೂಟ್ಟುಮಿನ್ * ನುಂ
 ತುಣೈ ಕೈಯಾಲ್ ತೊಱುದು ನಿನ್ನೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||